

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ರಾಜಗೋಪಾಲದಾಸನ್ ಅರುಳಿಚ್ಚೆಯ್

|| ಎಟ್ಟೈ ಕಟ್ಟು ||
(ಅಷ್ಟಾಕ್ಷರತ್ತಿ ವಲಿಮೈ)

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಎಟ್ಟೈ ಕಟ್ಟು ॥

(ಅಷ್ಟಾಕ್ಷರತ್ತಿ ವಲಿಮೈ)

ಅಗಾರತ್ತಿ ಪೊರುಳ್

ಅವ್ವಣ್ಣಂ ಕಾಕ್ಕುಂ ಇಱೈಯಾಯ್ ಅನೈತ್ತಿ ಕಾರಣಮಾಯ್ *
ಉನ್ವಣ್ಣಂ ಕಾಟ್ಟುಂ ತಿರುಮಱೈಯಾಯ್ ಮೂಲತ್ತಿ ಮುದಲಾಯ್ *
ನಿನ್ವಣ್ಣಂ ಏತ್ತು ವಳವೈಱುಂ ವಲಮ್ಬುರಿಶರ್ಜಿ ವಡಿವೇ *
ಮೈಯ್ವಣ್ಣಂ ತೆರಿಯ ತೆಳಿವೀರ್ ಮೂನ್ನಿನ್ನುದಲಿ ಮುದಲೇ (೧)

ನಾನ್ಗಾಂ ವೇತ್ತುಮೈ ಉರುಬುಪೊರುಳ್

ಮರುಳಾಲ್ ಮದಿಯಿನ್ರಿ ತಾನೇ
ಅದಿಪದಿಯೆನ ಮಗಿಱುಂ ಮಾನ್ದರ್ಗಾಳ್ *
ಅರುಳಾಲ್ ವಿಲೈಯಿನ್ರಿ ಯಾವರುಂ
ಅವನಡಿಮೈ ಇನಿ ಅಱಿವೀರ್ಗಾಳ್ *
ತೊಡರುಂ ವಲೈಯಿಲ್ ತೊಲೈಯುಂ
ತುನ್ಬಂ ಅವ್ವೇತ್ತುಮೈ ಉರುಪಾಲ್ *
ಪುಗಲುಂ ಪುನಿದನ್ವಣಿಯಿಲ್ ಎನ್ನುಂ
ಪೊರುನ್ದುಂ ಪೆರುನಲ್ ವಾಱಿವಾಲ್ (೨)

ಉಗಾರತ್ತಿ ಪೊರುಳ್

ಉಣರುಂ ಕರುತ್ತು ಉರಿಮೈ ಅವನುಕ್ಕೇ ಎನ ಕೊಣ್ಡು *
ಇಗಱುಂ ದೆಯ್ವಂ ಇಡೈಯಿಲ್ ಮತ್ತವೈ ಮೀದು ಪತ್ತತ್ತು *
ಪುಗಱುಂ ಪರಮ್ ಪಣ್ಣೇ ಪೊಱ್ಱುಂ ಪರಿವು ಎನ್ನೇ *
ಮಗಿಱುಂ ಮನತ್ತಿಲ್ ಮಲರುಂ ಮಱುಮೈ ಪ್ಪಯನುಂ ಅನ್ನೇ (೩)

Attention: Please note that the letter ಱ denotes the ೞ (za) in Tamil.

ಉಗಾರತ್ತಿ ಮತ್ತೊರು ಪೊರುಳ್

ಉಱವಾಯ್ ಅದನ್ನಿ ನಿನ್ನು ಅಲಮಗಳ್ ಅವನಿಯೈ ಕಾಕ್ಕ *
 ಅಱಿವಾಯ್ ಮೂವೆಱುತ್ತು ಮಱೈಯುಂ ಅದೈಯೇ ಆಱಾಯ್ ಶೇರ್ಕ್ಕ *
 ಪಿರಿಯಾಯ್ ಪರಿದಿಯುಂ ಒಳಿಯುವೆನ ಪುರಿಯುಂ ಅವದಂ ಅರುಳೇ *
 ಅಗವಾಯ್ ಇದು ಒನ್ನೇಯೆನ ಅಡೈಯುಂ ಪರಂ ಪೊರುಳೇ (೪)

ಮಗಾರತ್ತಿ ಪೊರುಳ್

ಮಾಱಾಗಿ ನಿಱ್ಱುಂ ಶಿತ್ತು ಇರುಬತ್ತುನಾಲು ತತ್ತುವಂ ಅತ್ತೋಡು *
 ವೇರಾಗಿ ವಿಯಕ್ಕುಂ ತನಿಯಿಱೈ ತರುಂ ಮಿಕ್ಕ ಇನ್ನತ್ತೋಡು *
 ಉನಕ್ಕೇ ಉಯಿರೆನುಂ ಉಣವಾಲ್ ಉಯರುಂ ಪಕ್ಕುವತ್ತೋಡು *
 ತನಕ್ಕೇ ತಿಗಱುಂ ಉಡಲೈ ತವಿಕ್ಕುಂ ತನಿ ತ್ತವತ್ತೋಡು (೫)

ನಮಃ ಎನುಂ ಪದತ್ತಿ ಪೊರುಳ್

ಮಯಜ್ಞಂ ನಿಲೈ ತಾನೇಯಿಱೈ ತನದೇಯಿವೈಯೆನುಂ ಕುಱುಮದಿಯೇ *
 ಉಗಕ್ಕುಂ ಉಡಲುಂ ಉಮ್ಮುಯಿರುಂ ಅವ್ವತ್ತಮ್ ಉಯಿರಿಱ್ ಉಡಲೇ *
 ವಿಳಜ್ಞಂ ಪೊರುಳ್ ಅನೈತ್ತುಂ ಅವನುಡೈಯೆನ ಅಱಿನಾಲ್ *
 ವಿದಿಕ್ಕುಂ ವಿನೈಗಳ್ ವಿಲಗುಂ ವಣಜ್ಞಂ ನಮಯೆನೆ ಪದತ್ತಾಲ್ (೬)

ನಾರ ಶಬ್ದತ್ತಿ ಪೊರುಳ್

ಅಱಿಯಾ ಅತ್ತ್ ಅರುಳಾಲ್ ಮಱೈಯಾ ಪಲ್ಲುಯಿರ್ ಪಗಲವನ್ನೋಲ್ *
 ವಱುವಾ ಮಾಯಕ್ಕೂತ್ತ್ ಮೇಯ್ಪ್ಪಾಲ್ ಅವನಡಿ ತಲೈ ಶೇರ್ತ್ತಾಲ್ *
 ತಿರುವಾಲೇ ಆಕ್ಕಿಯಳಿತ್ತು ಅಣೈಕ್ಕುಂ ಉನ್ನಿರು ಕ್ಕುಣತ್ತಾಲೇ *
 ತರುವಾಯೇ ಉಯ್ವು ಉಮ್ಮೈ ನಱುವಾ ನಾರ ಎನ್ನುಂ ತಿರುವಾಕ್ಕಾಲೇ (೭)

ಅಯನ ಶಬ್ದತ್ತಿರ್ ಪೊರುಳ್

ನೆಱಿಯಾಯ್ ಅಡೈಯುಂ ಗುಱಿಯಾಯ್
 ಅಡಿಯುರೈ ಕೂತ್ತಿಲ್ ಆದಾರಮಾಯ್ *
 ನಿಲೈಯಾಯ್ ಉಳ್ಳುಗುನ್ನಾಯ್ ಅಮಲನಾಯ್
 ಅಲಗಿಲಾ ಅರುಙ್ಗುಣತ್ತಾಯ್ *
 ಇರುಪ್ಪಾಯ್ ಅವೈಗಳಿರ್ ಅನೈತ್ತು
 ಉಱವಾಯ್ ಮತ್ತುಂ ಉಳ್ಳುಱೈವಾಯ್ *
 ನಿಱೈವಾಯ್ ಮಱೈಶುರನ್ನ ಉರೈಪ್ಪಾರ್
 ಕಱಲೈ ಪ್ಪಣಿವೋರ್ ವಿರುಪ್ಪಾಯ್ (೮)

ಆಯ ಶಬ್ದತ್ತಿರ್ ಪೊರುಳ್

ತೀವಿನೈಯಾಲ್ ತಿರುಮಾಲಿರ್ ಸೇವೈ ತಿಱವೇ ಮಱಿನ್ನಿನರೇ *
 ಊಱಿವಿನೈಯಾಲ್ ಜನ್ಮಂ ಪಲವೆನ ಬುವಿಯಿಲ್ ಉಱಿನ್ನಿನರೇ *
 ನಲ್ಲೋರ್ ನಲ್ಲಿಯ ನಾರಣನೈಲ್ ನಾಲಾಂ ವೇತ್ತುಮೈಯೇ *
 ಆಯ ಕಾಟ್ಟುಂ ಅವರ್ ಪಣಿಯೇ ತೂಯ ನಿಲೈ ಎನ ಪತ್ತಿನರೇ (೯)

ಫಲರ್

ಎಟ್ಟಿಲ್ ಕಣ್ಣ ಕರುತ್ತೈ ಎಟ್ಟಿ ವೊಣ್ಣಾದ ಇಡತ್ತೈ *
 ಪಾಟ್ಟಿಲ್ ಪಾವಲರ್ ಪಗನ್ನ ಎಟ್ಟುಂ ಒನ್ನಾನ ಮಱೈನಿದಿಯೈ *
 ನಂ ನಿಲೈಯಿಲ್ ನಿಲೈಯೈ ನಿಲೈಯಾಲ್ ನಿಲೈಯಾಗ ಪತ್ತವೇ *
 ತಂ ನಿಲೈಯಿಲ್ ನಿಲೈಯೈ ನಿಲೈಯಾಲ್ ನಿಲೈಯಾಗ ತ್ತರುವರೇ (೧೦)